26th August, 2024 SECT/306

BSE Limited

Corporate Relationship Department 1st Floor, P J Tower, Dalal Street, Mumbai – 400 001.

Scrip Code: 506734

Dear Sir/Madam,

Sub: Newspaper advertisement for the 54th Annual General Meeting of the Company.

Pursuant to Regulation 30 of the SEBI (Listing Obligations and Disclosure Requirements) Regulations, 2015, we enclose herewith copies of the newspaper advertisement published in Financial Express (English) and Samyukta Karnataka (Kannada) – Bangalore Edition about the 54th Annual General Meeting of the Company to be held on Thursday, 19th September, 2024 at 3.00 p.m. through Video Conference/Other Audio-Visual Means.

Kindly take the same on record.

Thanking you,


Yours faithfully, For Mysore Petro Chemicals Limited

Labdhi Shah Company Secretary M No. A57600

Encl: As above

Phone: 080-2286 8372 • Fax: 080-2286 8778 • CIN: L24221KA1969PLC001799

FINANCIAL EXPRESS



The Indian Express. For the Indian Intelligent. — JOURNALISM OF COURAGE —

mysore petro chemicals limited

Regd. Office: D-4, Jyothi Complex, 134/1, Infantry Road, Bengaluru - 560 001. Tel: 080-22868372

Email: mpcl@mysorepetro.com; Website: www.mysorepetro.com Notice of 54th Annual General Meeting, Book Closure & E-Voting

Notice is hereby given that the 54th Annual General Meeting (AGM) of Mysore Petro Chemicals Limited (CIN L24221KA1969PLC001799) ("the Company") will be held on Thursday, 19th September, 2024 at 3.00 p.m. through Video Conference (VC) / Other Audio Visual Means (OVAM), to transact the businesses, as set forth in the Notice of the AGM which has been sent on 24th August, 2024, electronically, to the members of the Company.

The Notice of AGM and Annual Report are available on the websites of the Company i.e. www.mysorepetro.com and the Stock exchange i.e. BSE Limited at www.bseindia.com and the National Securities Depository Limited ("NSDL") at www.evoting.nsdl.com. The instructions for joining the AGM are provided in the Notice of the AGM.

The Company has engaged the services of NSDL to provide e-voting facility. All members are informed that:

- 1. The remote e-voting shall commence on Monday, 16th September, 2024 at 9.00 a.m. and will end on Wednesday, 18th September, 2024 at 5.00 p.m. Thereafter, the remote e-voting module will be disabled
- The facility for e-voting system shall also be made available during the AGM. Members attending the meeting through VC/OAVM and who have not already casted their votes by remote e-voting prior to the AGM and who are otherwise not barred from voting shall be eligible to vote through e-voting system during the AGM;
- The cut-off date for determining the eligibility to vote by remote e-voting or by e-voting at the AGM is Thursday, 12th September, 2024;
- A person whose name is recorded in the register of members or in the register of beneficial owners maintained with depositories as on cut-off date will be entitled to avail the facility of remote e-voting or e-voting during the AGM;
- 5. A person who becomes the member of the Company after sending of the notice of the AGM through electronic means and holding shares as on the cut-off date may obtain the user id and password by sending a request at evoting@nsdl.com

In case of any queries, you may refer the Frequently Asked Questions (FAQs) for members and e-voting user manual available at the download section of www.evoting.nsdl.com or call on 022 - 4886 7000 or send

Members holding shares in physical form, who have not registered their email addresses with the Company can obtain the Notice of the AGM along with the Annual Report 2023-24 and / or login details for joining the AGM through VC/OAVM facility including e-voting, by sending scanned copy of request letter mentioning the folio no. and name, self-attested copy of PAN and AADHAR by email to the Company at Ishah@mysorepetro.com.

The Register of Members and the Share Transfer Book of the Company shall remain closed from Friday 13th September, 2024 to Tuesday 17th September, 2024 (both days inclusive) for the purpose of AGM and payment of dividend for the financial year 2023-24, if approved at the AGM.

Pursuant to SEBI circulars effective 1st April, 2024, the dividend, if approved at the AGM, will be paid only through electronic mode. Members are advised to update their bank details as more particularly specified in the Notice.

For Mysore Petro Chemicals Limited

Place: Mumbai Labdhi Shah Date: 25th August, 2024 Company Secretary Membership No. A57600

NOTICE Notice is hereby given that the 154 share having share certificate Nos. 29910, 190999 and 191000 for 100,50,4 shares bearing distinctive no 36989801 to 36989900, 62697581 to 62697630, 62697631 to 62697634 respectively, of M/s Timken India Ltd, 39-42, Electronic City, Phase II, Hosur Road, Bengaluru -560100 registered in the name of Mrs. Kanchan Gupta, (Folio SK00742) have been lost/misplaced/destroyed and the advertiser has applied to the company for issue of duplicate share certificates in lieu thereof. Any person(s) who has/have claim(s) on the said shares should lodge such claim(s) with the company RTA viz C B Management Services P Ltd, Rasoi Court 5th Fl. 20, Sir R N Mukherjee Road Kolkata -700001 within 15 days from the date of this notice failing which the Company will proceed to issue duplicate share certificates in respect of the said shares. KANCHN GUPTA

CD 319 Salt Lake City, Kolkata - 700064 Place: Kolkata

Date: 26.08.24

BEFORE THE NATIONAL COMPANY LAW TRIBUNAL, BENCH, AT BENGALURU. KARNATAKA

(ORIGINAL JURISDICTION) CP (CAA) No. 22/BB/2024 Connected with CA (CAA) No. 36/BB/2023 In the matter of Sections 230 to 232 and other

applicable provisions of the Companies Act. 2013 (the "Act") read with Companies (Compromises, Arrangements, and Amalgamations) Rules, 2016. In the matter of Scheme of Arrangement of

Sami-Sabinsa Group Limited (Formerly as Sami Labs Limited) ("SSGL or Demerged Company") SJN Realty Private Limited

("SJNRPL or Resulting Company") Their Respective Shareholders and Creditors

SAMI-SABINSA GROUP LIMITED Registered office at 19/1&19/2, Peenya Industrial Area II Phase, Chokkasandra Village, Bangalore - 560058.

.... Demerging Company/ Applicant Company - 1 SJN REALTY PRIVATE LIMITED Registered office at Peenya Industrial Area II Phase,

Chokkasandra Village Bangalore - 560058.

.....Resulting Company/ Applicant Company - 2

FORM NO. NCLT. 3A Advertisement detailing petition

[see rule 35] CP (CAA) No.22/BB/2024 Notice of petition A petition under Section 230 to 232 of the

Companies Act, 2013, for sanction of Scheme of Arrangement between Sami-Sabinsa Group Limited (hereinafter referred to as the "Demerged Company") and SJN Realty Private Limited (hereinafter referred to as the "Resulting Company") was presented by the above named applicant companies on the 04" March, 2024, and the said petition is fixed for final hearing before the Hon'ble Bengaluru Bench of National Company Law Tribunal on 03st October, 2024. Any person desirous of supporting or opposing the said petition should send to the petitioner's legal representative notice of his intention, signed by him or his representative, with his name and address a mentioned below, so as to reach the petitioner's legal representative not later than two days before the date fixed for the final hearing of the petition. Where he seeks to oppose the petition the grounds of opposition or a copy of hi affidavit shall be furnished with such notice. copy of the petition will be furnished by the undersigned to any person requiring the same on payment of the prescribed charges for the

Dated 26" day of August, 2024

Parameshwar G. Bhat (Legal Representative of petitioner) Address: #496/4, II Floor, 10" Cross Near Bashyam Circle, Sadashivanagar Bengaluru - 560 080

This is only an advertisement for information purposes and is not a prospectus announcement





PARAMATRIX TECHNOLOGIES LIMITED

Corporate Identification Number: U72200MH2004PLC144890

Our Company was incorporated as Paramatrix Technologies Private Limited on March 08, 2004 under the Companies Act, 1956 with the Registrar of Companies, Maharashtra at Mumbai bearing Registration number 144890. The status of the Company was changed to public limited and the name of our Company was changed to Paramatrix Technologies Limited vide Special Resolution dated November 07, 2023 pursuant to conversion of the Company into public limited Company. The fresh certificate of incorporation consequent to conversion was issued on November 22, 2023 by the Registrar of Companies, Mumbai. The Corporate Identification Number of our Company is U72200MH2004PLC144890. For further details of our Company, see "General Information" and "History and Certain Other Corporate Matters' on pages 39 and 120, respectively.

Registered Office: E-102, 1st Floor, Sanpada Railway Station Complex, Sanpada, Navi Mumbai - 400705, Maharashtra, India; Tel No.: +91 22 4151 8700. Email: cs@paramatrix.com; Website: www.paramatrix.com; Contact Person; Shubhada Mahendra Shirke, Company Secretary and Compliance Officer.

OUR PROMOTERS: MUKESH KESHUBHAI THUMAR AND BHAVNA MUKESH THUMAR

"The Issue is being made in accordance with Chapter IX of the SEBI ICDR Regulations (IPO of Small and Medium Enterprises) and the Equity Shares are proposed to be listed on the Emerge Platform of National Stock of India Limited. ("NSE").

THE ISSUE

INITIAL PUBLIC OFFERING OF UP TO 30,76,800 EQUITY SHARES OF ₹10 EACH ("EQUITY SHARES") OF PARAMATRIX TECHNOLOGIES LIMITED ("PTL" OR THE "COMPANY") FOR CASH AT A PRICE OF ₹ 110 PER EQUITY SHARE (THE "OFFER PRICE"), AGGREGATING TO ₹3,384.48 LAKHS ("THE OFFER"), COMPRISING OF A FRESH ISSUE OF UP TO 27,58,800 EQUITY SHARES AGGREGATING TO ₹3,034.68 LAKHS BY OUR COMPANY ("FRESH ISSUE") AND AN OFFER FOR SALE OF UP TO 3,18,000 EQUITY SHARES BY 26.73% AND 25.38%. RESPECTIVELY OF THE POST OFFER PAID UP EQUITY SHARE CAPITAL OF OUR COMPANY. FOR FURTHER DETAILS, SEE "TERMS OF THE OFFER" ON PAGE 203 OF THE PROSPECTUS.

THE FACE VALUE OF THE EQUITY SHARES IS Rs. 10/-

AND FIXED PRICE ISSUE AT Rs. 110.00/- PER EQUITY SHAREIS 11.00 TIMES OF THE FACE VALUE. MINIMUM APPLICATION SIZE OF 1,200 EQUITY SHARES AND IN MULTIPLES OF 1,200 EQUITY SHARES THEREAFTER

ISSUE

OPENS ON: AUGUST 27, 2024: TUESDAY

CLOSES ON: AUGUST 30, 2024; FRIDAY

Mandatory in Public Issues

ASBA*

way of Application-

Simple, Safe, Smart | *Application Supported by Blocked Amount (ASBA) is a better way of applying to issues by simply blocking the fund in the bank account, investors can avail the same. For further details

from January 01, 2016



UPI now available in ASBA for individual UPI Applicants, whose application size are up to Rs. 5.00 lakh, applying through Registered Brokers, DPs & RTAs. Applicant to ensure PAN is updated in Bank Account being blocked by ASBA Bank. List of Bank supporting UPI is also available in SEBI at

**UPI-Now available in ASBA for all individual investors applying in public issues where the application amount is up to Rs.5,00,000, applying through Registered Brokers, Syndicate. DPs & RTAs. Retail Individual Investors and Non-Institutional Investors also have the option to submit the application directly to the ASBA Bank (SCSBs) or to use the facility of linked

ASBA has to be availed by all the investors except anchor investors. UPI maybe availed by (i) Retail Individual Investors applying in the Retail Portion, and (ii) Individual Non-Institutional Investors applying with an application size of up to Rs 500,000 in the Non-Institutional Portion. For details on the ASBA and UPI process, please refer to the details given in ASBA form and website of SEBI at www.sebi.gov.in . For the list of UPI Apps and Banks live on IPO, please refer to www.sebi.gov.in . Investors applying using the UPI Mechanism may apply through the SCSBs and mobile applications whose names appear on the website of SEBI (https://www.sebi.gov.in /sebiweb/other/OtherAction.do?doRecognisedFpi=yes&intmld=40 and https://www.sebi.gov.in/sebiweb/other/OtherAction.do?doRecog.nisedFpi=yes&intmld=34) respectively, number: 18001201740 and Mail Id: Ipc.upi@npci.org.in; HDFC Bank Limited at Tel: +91 22 30752929/2928/2914 and Email: eric.bacha@hdfcbank.com; and the F Issue at Tel: +91 22 6263 8200 and Email: investor@bigshareonline.com. All Investors shall participate in this Issue only through the ASBA process. For details in this regard, specific attention is invited to "Issue Procedure" on page 212 of the Prospectus. Applicants should ensure that DP ID, PAN, UPI ID (if applicable, in case of investor applying through UPI mechanism) and the Client ID are correctly filled in the Application Form. The DP ID, PAN and Client ID provided in the Application Form should match with the DP ID and Client ID available in the Depository database, otherwise, the Application Form is liable to be rejected. Applicant should ensure that the beneficiary account provided in the Application Form is active. Applicants should note that on the basis of the PAN, DP ID and Client ID as provided in the Application Form, the Applicant may be deemed to have authorized the Depositories to provide to the Registrar to the Issue, any requested Demographic Details of the Applicant as available on the records of the depositories. These Demographic Details may be used, among other things, for any correspondences related to the Issue. Applicants are advised to update any changes to their Demographic Details as available in the records of the Depository Participant to

ensure accuracy of records. Any delay resulting from failure to update the Demographic Details would be at the Applicants sole risk. NOTICE TO INVESTORS- CORRIGENDUM TO THE PROSPECTUS DATED AUGUST 16, 2024

The following updation has been made under the, chapter titled "Issue Procedure" beginning on page no. 212 of the Prospectus filed with the Registrar of Companies, Mumbai, National Stock Exchange of India Limited (NSE) and Securities and Exchange Board of India Limited ("SEBI"). The Process for generating list of Allottees shall be:

- . Instruction is given by RTA in their Software System to reverse category wise all the application numbers in the ascending order and generate the bucket /batch as per the allotment ratio. For example, if the application number is 78654321 then system reverses it to 12345687 and if the ratio of allottees to applicants in a category is 2:7 then the system will create lots of 7. If the drawal of lots provided by Designated Stock Exchange (DSE) is 3 and 5 then the system will pick every 3rd and 5th application in each of the
- lot of the category and these applications will be allotted the shares in that category. In categories where there is proportionate allotment, the Registrar will prepare the proportionate working based on the oversubscription times.
- In categories where there is undersubscription, the Registrar will do full allotment for all valid applications.
- . On the basis of the above, the RTA will work out the allotees, partial allotees and non- allottees, prepare the fund transfer letters and advice the SCSBs to debit or unblock the

INVESTORS MAY PLEASE NOTE THE PROSPECTUS. THE APPLICATION FORMS. THE ABRIDGED PROSPECTUS AND GENERAL INFORMATION DOCUMENT SHALL BE READ IN

CONJUNCTION WITH THIS CORRIGENDUM. All capitalized terms used in this Corrigendum shall, unless the context otherwise requires, have the meaning ascribed to them in the Prospectus August 16, 2024.

For PARAMATRIX TECHNOLOGIES LIMITED

On behalf of the Board of Directors

Mukesh Keshubhai Thumar Managing Director

DIN:00139960

Paramatrix Technologies Limited is proposing, subject to market conditions and other considerations, public issue of its Equity Shares and has filed the Prospectus with the Registrar of Companies, Mumbai. The Prospectus is available on the website of the Lead Manager at www.inventuremerchantbanker.com the website of the NSE i.e. www.nseindia.com and website of the Issuer Company at www.paramatrix.com.

Investor should read the Prospectus carefully, including the Risk Factors on page 18 of the Prospectus before making any investment decision.

The Equity Shares have not been and will not be registered under the U.S. Securities Act 1933, as amended (the "Securities Act") or any state securities laws in the United States and may not be issued or sold within the United States or to, or for the account or benefit of, "U.S. persons" (as defined in Regulation S of the Securities Act), except pursuant to an exemption from, or in a transaction not subject to, the registration requirements of the Securities Act. Accordingly, the Equity Shares will be issued and sold (i) in the United States only to "qualified institutional buyers", as defined in Rule 144A of the Securities Act, and (ii) outside the United States in offshore transactions in reliance on Regulation S under the Securities Act and in compliance with the applicable laws of the jurisdiction where those offers and sales occur. The Equity Shares have not been and will not be registered, listed or otherwise qualified in any other jurisdiction outside India and may not be issued or sold, and Application may not be made by persons in any such jurisdiction, except in compliance with the applicable laws of such

Sunject Comm.

Place: Mumbai

Date: August 24, 2024

financialexp.epapr.in

ದೊಡ್ಡಗಂಗವಾಡಿಯಲ್ಲಿ ಚಿರತೆಗಳು: ಕ್ರಮಕ್ಕೆ ಆಗ್ರಹ ಹಾಜನಗರ: ತಾಲೂಕಿನ ಕೂಟಗಲ್ ಹೋಬಳಿ

ದೊಡ್ಡಗಂಗವಾಡಿ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಎರಡು ವಾರದಿಂದ ಚಿರತೆಗಳು ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಗ್ರಾಮಸ್ಥರು ಭಯದಲ್ಲಿ ಕಾಲ ಕಳೆಯುವಂತಾಗಿದೆ.

ದೊಡ್ಡಗಂಗವಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ ಎರಡು ಚಿರತೆಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ. ಗ್ರಾಮದ ಶಿವಪ್ರಕಾಶ್ ಎಂಬುವರ ಮನೆ ಬಳಿ ಚಿರತೆಗಳು ಕಾಣಿಸಿಕೊಂಡಿವೆ. ಇವುಗಳ ಚಲನವಲನ ಸಿಸಿಟಿವಿಯಲ್ಲಿ

ಈಗಾಗಲೇ ನಾಲ್ಕೆದು ಬಾರಿ ಜನರಿಗೆ ಕಾಣಿಸಿಕೊಂಡಿರುವ ಚಿರತೆಗಳು ದೊಡ್ಡೆಗಂಗವಾಡಿ ಗ್ರಾಮದಲ್ಲಿ ಏಳೆಂಟು ಕುರಿಗಳನ್ನು ಹಾಗೂ ನಾಲ್ಕೈದು ಕರುಗಳನ್ನು ತಿಂದು ಹಾಕಿವೆ. ಗ್ರಾಮಸ್ಥರು ಕೂಡಲೇ ಚಿರತೆಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.



ಮಹಿಆಾ ಸಮಾನತೆ ದಿನ ಇಂದು। ಅಂಗ ಸಮಾನತೆಯ ಗುಲಿ ಸಾಧನೆಯೂ ಮುಖ್ಯ। ಮೂಲಸೌಕರ್ಯ, ತರಬೇತಿ ಕಾರ್ಯಕ್ರಮ

ಮಹಿಳಾ ಸಬಲೀಕರಣಕ್ಕೆ ಬದ್ದ

ಆಗಸ್ಟ್ 26ರಂದು ಜಗತ್ತು ಮಹಿಳಾ ಸಮಾನತೆ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ಟೊಯೋಟಾ ಕಿರ್ಲೇಸ್ಕರ್ ಮೋಟಾರ್ (ಟಿಕೆಎಂ) ಲಿಂಗ ಸಮಾನತೆ ಸಾಧಿಸುವ ಮತ್ತು ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಹಾಗೂ ಒಟ್ಟಾರೆ ಮಹಿಳಾ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಸಾರಿದೆ.

ಈ ಸಂದರ್ಭ ಮಾತನಾಡಿದ ಟೊಯೋಟಾ ಕಿರ್ಲೇಸ್ಕರ್ ಮೇಟಾರ್ನ ಫೈನಾನ್ಸ್ ಆಂಡ್ ಅಡ್ಡಿನಿಸ್ಪೇಷನ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಅವರು, ಟೊಯೋಟಾ ಕಿರ್ಲೊಸ್ಕರ್ ಮೋಟಾರ್ ಸಂಸ್ಥೆಯಲ್ಲಿ ಲಿಂಗ ಸಮಾನತೆ ಎಂಬುದು ಕೇವಲ ಗುರಿಯಾಗಿ ಉಳಿದಿಲ್ಲ, ಬದಲಿಗೆ ಸುಸ್ಥಿರತೆ ಮತ್ತು ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಅದು ಬಹಳ ಅಗತ್ಯವಾಗಿದೆ ಎಂಬುದನ್ನು ನಾವು ನಂಬಿದ್ದೇವೆ. ಸಂಸ್ಥೆಯ ಉದ್ಯೋಗಿಗಳ ತಂಡದಲ್ಲಿರುವ ಮಹಿಳೆಯರ



ಮೂಲಸೌಕರ್ಯ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾವು ಲಿಂಗ ಸಮನಾತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ. ಅದರ ಜೊತೆಗೆ ಪ್ರತಿಯೊಬ್ಬ ವ್ಯಕ್ತಿಯೂ ಪ್ರಗತಿ ಹೊಂದುವಂತಹ ಉತ್ತಮ ವಾತಾವರಣವನ್ನು ರೂಪಿಸಿದ್ದೇವೆ. ಮಹಿಳಾ ಸಮಾನತೆ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಎಲ್ಲರಿಗೂ ಹೆಚ್ಚು ಸಮಾನ ಭವಿಷ್ಯಕ್ಕೆ ಮಾರ್ಗ ಹಾಕಿಕೊಡುವ ಬದ್ಧತೆಯನ್ನು ಸಾರುತ್ತಿದ್ದೇವೆ ಎಂದು ಹೇಳಿದರು.

2024ರ ಮಾರ್ಚ್ 13ರಂದು ಟಿಕೆಎಂ 160 ಹೊಸ ಮಹಿಳಾ ಸದಸ್ಯರ ಸೇರ್ಪಡೆ

ಮಾಡುವುದರ ಜೊತೆಗೆ ತನ್ನ ಮೊದಲ ಬ್ಯಾಚ್ ನ 55 ಮಹಿಳಾ ಮೇಲ್ರಿಚಾರಕರಿಗೆ ಜವಾಬ್ದಾರಿ ನೀಡುವ ಕಾರ್ಯಕ್ರಮ ಆಯೋಜಿಸಿತ್ತು. ಈ ಮೂಲಕ ಕಂಪನಿಯ ಮಹಿಳಾ ಉದ್ಯೋಗಿಗಳ ಸಂಖ್ಯೆ 450ಕ್ಕೆ ಏರಿತ್ತು. ಇದೇ ವರ್ಷಾತ್ಯಕ್ಕೆ ಈ ಸಂಖ್ಯೆಯನ್ನು 850ಕ್ಕಿಂತ ಮೇಲೆ ಏರಿಸುವ ಯೋಜನೆಯನ್ನು ಕಂಪನಿ ಹಾಕಿಕೊಂಡಿದೆ. ಇದರ ಜೊತೆಗೆ ಟಿಕೆಎಂ ಲಿಂಗ ವೈವಿಧ್ಯತೆಯನ್ನು ಪ್ರೋತ್ಸಾಹಿಸಲು ಉತ್ತಮ ಅಭ್ಯಾಸಗಳನ್ನು ತಿಳಿಸುವ ಲಿಂಗ ವೈವಿಧ್ಯತಾ ಸ್ಟ್ಯಾಂಡರ್ಡ್ ಆಪರೇಟಿಂಗ್ ಪೊಸೀಜರ್ ಮ್ಯಾನ್ಯುವಲ್ ಅನ್ನು ಪರಿಚಯಿಸಿದೆ. ಜೊತೆಗೆ ಸಮೀಕ್ಷೆಗಳು ಮತ್ತು ಸಂವರ್ಧನ ಸಂವೇದನಾ ಕಾರ್ಯಕ್ರಮ ಇತ್ಯಾದಿ ಪ್ರಯತ್ನಗಳ ಮೂಲಕ ಮಹಿಳಾ ಸಬಲೀಕರಣ ಮಾತ್ರವಲ್ಲದೆ ಅದರ ಉದ್ಯೋಗಿಗಳ ತಂಡದ ಒಟ್ಟು ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಪ್ರೋತ್ಸಾಹಕರ ಮತ್ತು ಒಳಗೊಳ್ಳುವಿಕೆಯ ವಾತಾವರಣವನ್ನು ಟಿಕೆಎಂ ಸಂಸ್ಥೆಯ ಸೃಷ್ಟಿಸುತ್ತಿದೆ.

ಶಿಕ್ಷಕರ ಕಾರ್ಯಕ್ಷಮತೆಗೆ ಸಮಾಲೋಚನೆ ಶಿಕ್ಷಕರಿಗೆ ಬೋಧನೆಯಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಮಾಲೋಚನಾ ಸಭೆ

ಸಂ.ಕ. ಸಮಾಚಾರ, ಚನ್ನಪಟ್ಟಣ ಶಿಕ್ಷಕರಿಗೆ ಬೋಧನೆಯಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಮಾಲೋಚನಾ ಸಭೆ ಸಹಕಾರಿ. ಸಬೆಯ ಶಿಕ್ಷಕರು ಪಡೆದುಕೊಂಡು ಕ್ರಿಯಾಶೀಲರಾಗಿ ಬದ್ಧತೆಯಿಂದ ನಿರ್ವಹಿಸಬೇಕೆಂದು ಮುಖ್ಯ ಶಿಕ್ಷಕರಾದ ಇಸ್ರಾತ್ ಜಹಾನ್

ಉಪ ನಿರ್ದೇಶಕರು ಶಾಲಾ ಶಿಕಣ ಇಲಾಖೆ ರಾಮನಗರ ಹಾಗೂ ಡಯಟ್ ರಾಮನಗರ ಜಿಲ್ಲೆ ಇವರ ಆದೇಶದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ ಮಾರ್ಗದರ್ಶನದಲ್ಲಿ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ವಿಷಯ ಶಿಕ್ಷಕರ 2024– 25ನೇ ಸಾಲಿನ ಪ್ರಥಮ ಸಮಾಲೋಚನಾ ಸಭೆಯು ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಹಳೆಡೈರಾ ಶಾಲೆಯಲ್ಲಿ



ಚನ್ನಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶಿಕ್ಷಕರ ಸಮಾಲೋಚನಾ ಸಭೆ ಜರುಗಿತು.

ಜರುಗಿತು. ಈ ಸಂದರ್ಭ ಅವರು

ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿ, ಎಸ್ಎಸ್ಎಲ್ಸ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಕಾರ್ಯೋನ್ಶುಖರಾಗುವಂತೆ

ಉರ್ದು ಶಿಕ್ಷಣ ಸಂಯೋಜಕ ಇಸ್ರಾರ್ ಪಾಷ, ತಾ. ಸರ್ಕಾರಿ ನೌಕರರ ಸಂಘದ ಖಜಾಂಚಿ ಚಿಕ್ಕಚನ್ನೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಚಿಕ್ಕತಿಮ್ಮಶೆಟ್ಟಿ ದುಂಡಪ್ಪ ಮುದಡಗಿ, ಸುರೇಶ್, ಸಿದ್ದರಾಜು, ಭಾಸ್ಕರ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯಪುರ ಪುರಸಭೆಗೆ ಪ್ರಶಸ್ತಿ

ಸಂ.ಕ. ಸಮಾಚಾರ, ವಿಜಯಪುರ

ಪಿಎಂ ಸ್ವ–ನಿಧಿ ಯೋಜನೆಯಡಿ ಕೇಂದ್ರ ಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ರಾಜ್ಯ ಪಿಎಂ ಸ್ವ– ನಿಧಿ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪುರಸಭೆ ಆಯ್ಕೆಯಾಗಿದೆ.

ರಾಜ್ಯದ ಕೆಲ ಸ್ಥಳೀಯ ಸಂಸ್ಥೆಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದರಲ್ಲಿ ವಿಜಯಪುರ ಪುರಸಭೆ ಒಂದಾಗಿದೆ. ಪಿಎಂ ಸ್ವನಿಧಿ ಯೋಜನೆಯಡಿ ರಸ್ತೆ ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಇವರಿಗೆ ಪುರಸಭೆಯಿಂದ ಗುರುತಿನ ಚೀಟಿ ನಿರ್ವಹಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ವಿತರಿಸಲಾಗುತ್ತದೆ. ಇವರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ವಾರ್ಷಿಕ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಬದಗಿಸಲಾಗುತ್ತದೆ. ಪಿಎಂ ಸ್ತನಿಧಿ ಯೋಜನೆಯಡಿ ಸಾಲ ಸೌಲಭ್ಯ

ಹಣವನ್ನು ವ್ಯಾಪಾರದಲ್ಲಿ ವಿನಿಯೋಗಿಸಿ ಸದಳಕೆ ಮಾಡಿಕೊಂಡಿದ್ದಾರೆ ಎಂದು ಯೋಜನಾಧಿಕಾರಿಗೆ

ಈ ಪ್ರಶಸ್ತಿ ಲಭಿಸುವುದರ ಹಿಂದೆ ಜಿಲ್ಲೆಯ ಹಲವು ಇಲಾಖೆ ಅಧಿಕಾರಿಗಳು ಸೇರಿದಂತೆ ಬ್ಯಾಂಕ್ ವ್ಯವಸ್ಥಾಪಕರು, ಯೋಜನಾಧಿಕಾರಿಗಳು, ಪುರಸಭೆ ಅಧಿಕಾರಿ ವರ್ಗದ ಶ್ರಮ ಅಧಿಕವಾಗಿದೆ. ಎಲ್ಲರ ಶ್ರಮದಿಂದಾಗಿ ಪಿ.ಎಂ ಸ್ವ-ನಿಧಿ ಯೋಜನೆಯಡಿ ಉತ್ತಮ ಕಾರ್ಯ ವಿಜಯಪುರ ಪುರಸಭೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿದ್ದಕ್ಕಾಗಿ ಅಭಿನಂದನೆಗಳು ಎಂದು ವಿಜಯಪುರ ಪುರಸಭೆ ಮುಖ್ಯಾಧಿಕಾರಿ ಜಿ.ಆರ್. ಸಂತೋಷ ತಿಳಿಸಿದ್ದಾರೆ.



ಶಿಥಿಲ ದೇವಾಲಯಗಳ ಜೀರ್ಣೋದ್ದಾರ ಸೂಕ್ತ

ಹೊಸ ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳ ನಿರ್ಮಾಣಕ್ಕಿಂತ ಶಿಥಿಲಗೊಂಡಿರುವ ಹಳೆಯ ಧಾರ್ಮಿಕ ಕೇಂದ್ರ ಮತ್ತು ದೇವಾಲಯಗಳ ಜೀರ್ಣೋದ್ದಾರ ಮಾಡುವುದು ಪುಣ್ಯದ ಕೆಲಸವೆಂದು ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಎ.ಅಪ್ಪರ್ ತಿಳಿಸಿದರು.

ಖಾಜಿಮೊಹಲ್ಲಾದಲ್ಲಿರುವ ಹಜರತ್ ಬುಡೆ ಷಾ ಮಕಾನ್ ದರ್ಗಾದ ಜೀರ್ಣೋದ್ದಾರ ಪೂಜಾ ಮಹೋತ್ತವದಲ್ಲಿ ಮಾತನಾಡಿ, ವಾರ್ಡ್ ನಂ. 19ರ ಖಾಜಿ ಮೊಹಲ್ಲಾದಲ್ಲಿದ್ದ 600 ವರ್ಷಗಳ ಇತಿಹಾಸದ ದರ್ಗಾ ಶಿಥಿಲಗೊಂಡಿದ್ದ ಹಿನ್ನೆಲೆ, ನಗರಸಭಾ ಸದಸ್ಯ ಶಾಜಿಯಾ ಕಲೀಂ ಪಾಷಾ ಅವರು ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಿ, ಭಾನುವಾರ ಪೂಜೆ ಹಮ್ಮಿಕೊಂಡು 2000 ಭಕ್ತಾದಿಗಳಿಗೆ ಅನ್ನದಾನ

ವ್ಯವಸ್ಥೆ ಮಾಡಿದ್ದಾರೆ, ಇದಲ್ಲದೆ ಆಂಜನೇಯ ಸ್ರಾಮಿ ದೇವಾಲಯ, ಚರ್ಚ್ಗಳನ್ನೂ ಕೂಡ ಜೀರ್ಣೋದ್ದಾರ ಮಾಡಿದ್ದಾರೆ ಎಂದರು.

ನಗರಸಭಾ ಸದಸ್ಯ ಶಾಜಿಯಾ ಕಲೀಂ ಪಾಷಾ ಮಾತನಾಡಿ, ಈ ದರ್ಗಾ ಟಿಪ್ಪು ಸುಲ್ತಾನ್ ರ ಕಾಲದಲ್ಲಿ ಒಮ್ಮೆ ಜೀರ್ಣೋದ್ದಾರವಾಗಿದೆ ಎಂಬ ದಾಖಲೆಗಳಿದ್ದು, ಈಗಲೂ ಕೂಡ ನೀರಿನ ವ್ಯವಸ್ಥೆ ಕಾಂಪೌಂಡ್ ವಿದ್ಯುತ್ ವ್ಯವಸ್ಥೆ ಇಲ್ಲದೆ ಗೋಡೆಗಳು ಶಿಥಿಲಗೊಂಡು ಮೂಲಭೂತ ಸೌಕರ್ಯಗಳ ಕೊರತೆಯಿದ್ದುದರಿಮದ ಜೀರ್ಣೋದ್ದಾರ ಮಾಡಿ ಭಾನುವಾರ ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯ ಗುಲ್ಲಾರ್ಅಹಮದ್ ನಾಮಿನಿ ಸದಸ್ಯ ಇನಾಯತ್, ಮುಖಂಡರಾದ ಶೌರತ್

ಶಾಂತಲಾ ಕಲಾ ಕೇಂದ್ರದ ವಾರ್ಷಿಕೋತ್ಸವ 27ಕ್ಕ

ರಾಮನಗರ: ಇದೇ ಆಗಸ್ಟ್ 27ರ ಸಂಜೆ 5 ಗಂಟೆಗೆ ಕಲಾಕ್ಷೇತ್ರದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ಕಲಾಕ್ಷೇತ್ರದಲ್ಲಿ ಶಾಂತಲಾ ಕಲಾ ಕೇಂದ್ರದ 20ನೇ ವಾರ್ಷಿಕೋತ್ಸವ ಸಮಾರಂಭ-ನೃತ್ಯ ಬಾಗಿನ-ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ತಿಳಿಸಿದ್ದಾರೆ.

ಕೆ.ಪಿ.ದೊಡ್ಡಿಯಲ್ಲಿರುವ ಶಾಂತಲಾ ಕಲಾ ಕೇಂದ್ರ

ಇದೇ ಆ.27ರಂದು 20ನೇ ವಾರ್ಷಿಕೋತ್ತವವನ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಆಚರಿಸಿಕೊಳ್ಳುತ್ತಿದ್ದು, ಬೆಂಗಳೂರಿನ ರವೀಂದ್ರ ನೃತ್ಯ ಬಾಗಿನ ಎಂಬ ಸಮಾರಂಭವನ್ನು ಆಯೋಜಿಸಿದೆ.

ಬಾಗಿನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಪ್ರಜ.ಕಪ್ಪಣ್ಣ ರಾಮನಗರ ತಾಲೂಕು, ಕೈಲಾಂಚ ಹೋಬಳಿ, ರಾಮನಗರದ ಸಾಂಸ್ಕೃತಿಯ ರಾಯಬಾರಿ ಕೆ.ಶೇಷಾದ್ರಿ ಸಮಾರಂಭದ ಅಧ್ಯಕ್ಷತೆವಹಿಸುವರು. ಕಳೆದ 20 ವರ್ಷಗಳಿಂದ ಭರತನಾಟ್ಯ ತರಬೇತಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಗೀತ ನೀಡುತ್ತಿದೆ. ರಾಮನಗರದ ಹೆಮ್ಮೆಯ ಸಂಸ್ಥೆ ನೃತ್ಯ ಅಕಾಡೆಮಿಯ ರಿಜಿಸ್ಟಾರ್ ಎನ್.ನರೇಂದ್ರ

ಬಾಬು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕ ಮಾಲತೇಶ ಬಡಿಗೇರ, ಹಿರಿಯ ಪತ್ರಕರ್ತ ಸು. ತ.ರಾಮೇಗೌಡ, ಕರ್ನಾಟಕ ಕಲಾಶೀ ಪ್ರಶಸಿ ಪುರಸ್ಕೃತ ವಿದ್ವಾನ್ ಡಾ.ಎ.ಎನ್. ಸುಧೀರ್, ಹೇಮಾದ್ರಿ ಸ್ಪುಡಿಯೋದ ಸಂಸ್ಥಾಪಕ ಪ್ರಜ್ವಲ್ ಗೌಡ ಭಾಗವಹಿಸುವರು. ಹೆಸರಾಂತ ನೃತ್ಯ ಗುರುಗಳಾದ ಡಾ.ಸುಪರ್ಣ ವೆಂಕಟೇಶ್, ಬಾಲಾ ವಿಶ್ವನಾಥ್, ಸ್ನೇಹ ಕಪ್ಪಣ್ಣ ಅವರಿಗೆ ಇದೇ ವೇದಿಕೆಯಲ್ಲಿ ನಾಟ್ಯರಾಣಿ ಶಾಂತಲಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಶಾಂತಲಾ ಕಲಾ ಕೇಂದ್ರದ ವಿದ್ಯಾರ್ಥಿಗಳು, ಗುರುಗಳಾದ ಕಾವ್ಯರಾವ್ ಮತು ಚಿತ್ರರಾವ್ ಅವರ ನಿರ್ದೇಶನದಲ್ಲಿ ನೃತ್ಯ ಪ್ರದರ್ಶನ ನೀಡುವರು ಎಂದು ಕವಿತಾ ರಾವ್ ತಿಳಿಸಿದ್ದಾರೆ.

ವಂಡರ್ಲಾ ನಲ್ಲಿ ಬಾಂಬ್

ಕಳೆದ ಆ. 3ರಂದು ಭಾನುವಾರ, ವಂಡರ್ಲಾದಲ್ಲಿ ಮೂರು ಬಾಂಬ್ ಸ್ಫೋಟಿಸುತ್ತೇವೆ ಎಂದು ಇಂಗ್ಲಿಷ್ ಬಳಸಿ ಉರ್ದು ಭಾಷೆಯಲ್ಲಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಇ–ಮೇಲ್ ಮಾಡಿದ್ದ ಆರೋಪಿಗಾಗಿ ಬಿಡದಿ ಪೊಲೀಸರು ಶೋಧ ನಡೆಸಿದ್ದಾರೆ. ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡುವ ಕನ್ನಡದ ಕಾಫೀರರಿಗೆ ಶಿಕ್ಷೆಯಾಗಲಿದೆ ಎಂದು 'ಮೊಹಮ್ಮದ್ ಇರ್ಫಾನ್ ಜಿಹಾದಿ' ಎಂಬ ಮೇಲ್ ಐಡಿಯಿಂದ ವಂಡರ್ಲಾ ಸಿಬ್ಬಂದಿಗೆ ಆಗಸ್ಟ್ 3ರಂದು ಬಾಂಬ್ ಬೆದರಿಕೆ ಇ–ಮೇಲ್ ಸಂದೇಶ ಬಂದಿತ್ತು. ಈ ಹಿನ್ನೆಲೆ ಪೊಲೀಸರು ವಂಡರ್ ಲಾ ಪಾರ್ಕ್ ನ ಪರಿಶೀಲನೆ ನಡೆಸಿದ್ದರು. ಆದರೆ, ಯಾವುದೇ

ಸ್ಪೋಟಿಸುವ ಹುಸಿ ಬೆದರಿಕೆ ರಾಮನೆಗರ: ತಾಲೂಕಿನ ಬಿಡದಿ ಬಳಿ ಇರುವ ವಂಡರ್ಲಾ

ಅಮ್ಯೂಸ್ಫೆಂಟ್ ಪಾರ್ಕ್ ಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸ್ಪೋಟಕ ಪತ್ತೆಯಾಗಿಲ್ಲ ಎಂದು ದೃಢಪಡಿಸಿದ್ದಾರೆ.

In The Court of The Hon'ble Fifth Additional Senior Civil Judge Senior Division at Mysuru [Appellate Jurisdiction] In the Matter of Regular Appeal in R.A. No.75 of 2023

BETWEEN: Sri. G.S. Ramapriya, Son of Late Sri. G.R. Srinivas Iyengar, Aged about 62 years Residing at "Sri Lakshmi Narasimha Krupa" Door No. 470, 7th B Main Road, Hebbal 1s Stage, Mysuru-570016.Appellant AND: Sri G.S. Kartik, Father's name not known to this appellant, Aged about 45 years, Residing at Door No. 14/1, 1st Cross, Varsova Layout, C.V. Ramannagar, Bengaluru-560093.

Sri. V. Pranesh, Son of Sri. Viswanathrao, Ag about 55 years, Residing at Door No.492, 8t Cross, 10th Main, HAL 3rd Stage, Jeevanbhim agar, Bengaluru-560075.

PUBLIC NOTICE Take notice that the above named appellant has filed a regular appeal for the relief of Declaration and Injunction as against the respondents. espondent No. 3 Sri. V. Pranesh are hereb respondent No. 3 Sh. V. Pranesh are neteroly called upon to appear before the Hon'ble Court on 13.09.2024 at about 11.00 A.M either in person or through an advocate to answer the same failing which the appeal will be heard and disposed off exparte. Given under my hand and seal of the court on this 22.08.2024.

By Order of the Court, Chief Ministerial Officer, Court of the Civil Judge, Mysuru. Sri. Bopanna .K.A, Advocate

BEFORE THE ASSISTANT COMMISSIONER BANGALORE NORTH SUB-DIVISION, BANGALORE LND.Appeal.No.5/2023 etween: T. Ashwathappa and anothe

And: Tahsildar and others, ... Respondents

And: Tahsildar and others....Respondents
Summons / Notice to the Respondents
No. 2 to 10 Under Order V Rule 20 of CPC
Respondents No. 2 to 10
1. A.Srinivas, S/o Late Appaiah Reddy, Major, 2. Anjinappa, S/o Muniyappa Reddy, Major, 3. S.Muralidhar, S/o N.Srinivasa Reddy, Major, 4. S.Madhukiran, S/o N.Srinivasa Reddy, Major, 5. R.Harish, S/o. N.Raveendra Reddy, Major, 6. R.Chethan @ Chethan Babu Reddy, S/o
N.Raveendra Reddy, Major, 7. Narayana Reddy
Major, 8. Oklikakanakappa, S/o Sanjeevah, Major, 9. P. Subbaiah, S/o Late Papaiah, Major, all are R/at Varthur Village, Varthur Hobli, Bengaluru East Taluk.

WHEREAS, my clients T.Ashwathappa and another have filed the petition under Section 49(a r/w Section 136(6) of KLR Act, in LND.Appea 5/2023 on the file of the Hon'ble Assistant Commissioner, Bengaluru North Sub Division Bengaluru, challenging the order dated 20-09 2022 passed by the 1st Respondent in LND(VA)CR.124/2018-19 in respect of the lan earing Sy.No.193/1, measuring 2 Acres and 02 Suntas, situated at Varthur Village, Varthur Hobli, Bengaluru East Taluk, you have arrayed as Bespondents No.2 to 10 and you are hereby

ven under my hand and seal of the court on this By Order of the Court, Asst. Commissione Bangalore North Sub-Division, Bangalore.

B.V. MALLA REDDY, Advocate B-107, Brigade Majestic, No.26, 1st Main Gandhinagar, Bangalore-560009.

ಬಾಲ್ಯವಿವಾಹ ತಡೆದ ಅಧಿಕಾರಿಗಳು ಸಮಿತ ಸಭೆ ತೀರ್ಮಾನದ ನಂತರ ಮುಂದಿನ ಕ್ರಮ

ಸಂ.ಕ. ಸಮಾಚಾರ, ಹೊಸಕೋಟೆ ಇಲಾಖೆಯ ಅಧಿಕಾರಿಗಳೊಂದಿಗೆ ಬಾಲ್ಯ ವಿವಾಹ ತಡೆದು 15 ದಾಳಿ ನಡೆಸಿ ಬಾಲಕಿಯನ್ನು ವರ್ಷದ ಬಾಲಕಿಯನ್ನು ರಕ್ಷಿಸಿ ರಕ್ಷಿಸಲಾಗಿದೆ. ಆಗಸ್ಟ್ 26 ರಂದು ಸದ್ಯ ದೊಡ್ಡಬಳ್ಳಾಪುರದ ಮಕ್ಕಳ ಅಭ್ಯುದಯ ಸಂಸ್ಥೆಗೆ ಸೇರಿಸಲಾಗಿದೆ.

ಚಿಕ್ಕಬಳ್ಳಾಪುರ ಮೂಲದ ಸದ್ಯ ಮಾಲೂರು ವಾಸವಿರುವ ಬಾಲಕಿಗೆ ದೇವಸಂದ್ರ ಮೂಲದ ಯಶವಂತ್ ಎಂಬ ಯುವಕನೊಂದಿಗೆ ಆಗಸ್ಟ್ 25 ರಂದು ಮದುವೆ ನಿಶ್ಚಯಿಸಿ,

ಆ. 24ರಂದು ನಗರದ ಕನಕ ಭವನದಲ್ಲಿ ಆರತಕ್ಷತೆ ಕೂಡ ಮುಗಿಸಿ, ತಡರಾತ್ರಿ ಹರಿಶಿನ ಶಾಸ್ತ್ರ ಮಾಡುತ್ತಿದ್ದ ವೇಳೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷಿ ಸೇರಿದಂತೆ ಪೋಲೀಸ್

IN THE COURT OF THE 1st ADDL. CIVIL JUDGE

OS No. 1770/2008

Aged about 75 years, Chatupalya, Chauanapura Village, Kengeri Hobli, Bangalore South Thaluk,

UNDER ORDER V RULE 20 (1A) OF THE CODE OF

SUMMONS / NOTICE TO THE LRS OF THE

DEFENDANT NO. 5

Defendant No.5(a): Yasmeen, Major in age, W/o. Late Mohammed Ibrahim, Defendant No.5(b):

Sunin Ayesha, Minor in age, D/o. Late Mohammed Ibrahim, Defendant No.5(c): Zuya, Minor in age,

Ibrahim, Defendant No.5(c): Zuya, Minor in age, D/o. Late Mohammed Ibrahim, No.5 (b) 8 (c) are the Rep. By their Natural Guardian And Mother 5(a) Yasmeen, All are Residing at No. 13/2, 5th Cross, Pipeline, Hosaguddadahali, Ban, allow a languare to Resease against the defendants for partition and such other relief's as this Hon'ble Court, deems fit in the circumstance of the case. You are hereby summoned to appear before this horble court in person or by pleader on the 23rd day of September 2024 at 11 'o' clock to answer the same, falling which, the suit will be disposed off in ex-parte.

in ex-parte.

SCHEDULE PROPERTY

SCHEDULE A PROPERTY: All the part and parcel property bearing Sy.No. 11/11, situated at Chudanapuravillage, Kengeri Hobil. B an gallore South Thaluk, Bangalore, measuring 12 Guntas, including 1 Gunta Karab land and bounded on- East By: Road, West By: Vasamadikarahalli Village, North By: Danada Voni and property Sy.No. 11/30, South By: Property of Raju.

SCHEDULE B PROPERTY: All the part and parcel property bearing Sy.No. 11/12, situated at Chudanapura Village, Kengeri Hobli, Bangalore South Thaluk, Bangalore, measuring 10 Guntas land

and bounded on: East By: Sabirabi Land and Private

Foot Road, West By: Property of Ramalingappa North By: Honnappa's Property and South By

Siven under my hand and seal of the Court, this 23rd

By order of the Court, Sheristedar.

Prl. Civil Judge's Court, Bangalore (R) District, Bangalore.

Radha Krishna .M, Advocate

No. 338, 9th Cross, New Byappana Halli, Bangalore - 560 038.

cate for Plaintiff:

BETWEEN: Subdar Sab @ Sardar S/o Abdul Rasak

ಮಕ್ಕಳ ಸಂರಕ್ಷಣಾ ಸಮಿತಿ ಸಭೆ ತೀರ್ಮಾನದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಎಸಿಡಿಪಿಒ ಶಿವಮ್ಮ ತಿಳಿಸಿದ್ದಾರೆ.

ಸಾಮೂಹಿಕ ವಿವಾಹಗಳಲಿ ಮಾತ್ರ ವಯಸ್ಸಿನ ಪ್ರಮಾಣ ಪತ್ರ ಪಡೆಯುತ್ತಿದ್ದು, ಇನ್ನು ಮುಂದೆ ಖಾಸಗಿ ಕಲ್ಯಾಣ ಮಂಟಪಗಳಲ್ಲೂ ವಧು, ವರರ ನಿಖರ ವಯಸ್ಸಿನ ಪ್ರಮಾಣಪತ್ರ ಅಥವಾ ಸೂಕ್ತ ದಾಖಲೆಗಳನ್ನು ಪಡೆಯುವಂತೆ ಕಠಿಣ ಕಾನೂನು ಜಾರಿಯಾಗಬೇಕು ಆಗ ಇಂತಹ ಅನಾಹುತ ತಪ್ಪಿಸಬಹುದು ಎಂದು ಸಮಾಜ ಸೇವಕ ಬಸಪ್ಪ ತಿಳಿಸಿದ್ದಾರೆ.

IN THE HIGH COURT OF KARNATAKA AT

Election Petition No.16/2023

Petitioners: 1. Sri.K.S.Suresh, Aged about: 58 years, S/o. Shankar Sa, No.7/2, M.M. LANE, Cottonpet Cross, Bengaluru South, Chickpet, Bengaluru - 560 053 and others.

By Sri Krishnamurthy M.R, Swamy Shiva Prakash H. M.S. Ashalatha and Yogitha

Respondents: 1. Sri. S. Gopinath, Aged about: 51 Years, S/o. D.S. Sundarrajan, No. 33, 1st Cross, S.R. Nagar, Bengaluru-560 027

Smt. Latha S. Shetty & Sri Bannikatti Deepak

Advocates for R2 (VK Filed) (Sri. B. Ravindra

Advocates for Hz. VR Field (Sh. S. Havilinda and Smt. Badiger K.R, Advocates for R3 (VK Filed) (Sri Sandeep Patil, Swamini G. Mohamambal, Rohit Kumar Tiwari, B.R. Srivatsa, Advocates for R4 (VK Files)) (VCD Dated 04.03.2024, Service of Notice to R5, R6, P. S. P. S

R11 and 14 is held sufficient) (R1, R7, R8, R9 &

R13 are served) (VCO Dated: 08/08/2024, Service of Notice to R15 is held sufficient)

10. Sri Basavaraja M.D. Aged about 33 years, S/o. Doddathimmappa M, No. 491, 1st Main Road, 1st "A" Cross, New Binny Layout, Bengaluru - 560 023.

12. Sri Krishnaiah Setty Esen Maluru, Aged

about: 63 years, S/o. Late S. Narayana Setty, No. 50, 10th Main, 17th Cross, Opp. MES College, Malleswaram, Bengaluru - 560 003.

WHEREAS the petitioners above named has

under Section 81 of The Representation of the

People's Act, 1951, as in the copy annexed hereunto and the same has been registered by this Court and calling upon orders the Court has directed to issue summons to

You are required to file a written statement of your defence and serve a copy thereof on the Petitioner and you are directed to produce on that day all the documents upon which you

Given under my hand and the seal of this court

By Order of the Court, Deputy Registrar, High

Court of Karnataka, Bengaluru

ಸ್ಥಆ : ಮುಂಬೈ

ದಿನಾಂಕ 25ನೇ ಅಗಸ್ಟ್, 2024

intend to rely in support of your defence. Take notice that, in default of your appearance on the aforementioned date, the petition will be heard and determined in your absence.

avar, Advocates for Petitioners)

ಪಕ್ಷವಾಗದ ಪ್ರೇಮ, ಸಾವಿನಲ್ಲಿ ಅಂತ್ಯ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ



ಓಡಿ ಹೋಗಿದ್ದರು. ಇವರಿಬ್ಬರನ್ನು ಪೊಲೀಸರು ಯುವತಿಯನ್ನು ಪೋಷಕರೊಂದಿಗೆ ಕಳುಹಿಸಿದರೆ, ಯುವಕ ಜೈಲು ಸೇರಿ ಕಡೆಗೆ ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದ. ಈ ಮಧ್ಯೆ ಪ್ರೇಮಿಗಳಿಬ್ಬರು ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ರಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ತಮಿಳುನಾಡು ಗಡಿಭಾಗದ

ಕೃಷ್ಣಗಿರಿ ಜಿಲ್ಲೆಯ ಗೌತಾಳಂ ಸಮೀಪ ಶನಿವಾರ ನಡೆದಿದೆ. ಗೌತಾಳಂ ಗ್ರಾಮದ ಕೂಲಿ ಕಾರ್ಮಿಕ ಮಾರಪ್ಪನ ಮಗ ನರಸಿಂಹಮೂರ್ತಿ(22), ಪಕ್ಕದ ಊರಿನ ಯುವಶ್ರೀ(17) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಯುವಶ್ರೀ ಬಿಎಸ್ಸ 1ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಮೂರು

ಈ ಕುರಿತು ಯುವಶ್ರೀ ಪೋಷಕರು ಕೆಲಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ, ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಿದ್ದರು. ಪೋಕ್ಸೋ ಕಾಯ್ದೆಯಡಿ ಪ್ರಿಯಕರ ನರಸಿಂಹಮೂರ್ತಿಯನ್ನು ಬಂಧಿಸಿ ಒಂದುವರೆ ತಿಂಗಳ ಕಾಲ ಜೈಲಿನಲ್ಲಿಡಲಾಗಿತ್ತು. ಬಳಿಕ

ನಿನ್ನೆ ಮುಂಜಾನೆ ಮಾತನಾಡುವ ನೆಪದಲ್ಲಿ ನರಸಿಂಹಮೂರ್ತಿ, ಯುವಶ್ರೀ ಯನ್ನು ತನ್ನ ಮನೆಗೆ ಕರೆದಿದ್ದ. ಮನೆಯವ ರು ನರಸಿಂಹಮೂರ್ತಿಯನ್ನು ಕೂಗಿ ಕರೆದರೂ ಉತ್ತರ ಬಾರದ ಕಾರಣ, ರೂಮಿನ ಬಾಗಿಲು ಒಡೆದು ನೋಡಿದಾಗ ಮನೆಯ ಮಾಡಿನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಶರಣಾಗಿ ರು ವುದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿದ್ದಾರೆ.

ಯುವಕನ ಮೇಲೆ ಹಲ್ಲೆ

ರಾಮನಗರ: ಹುಡುಗಿ ಸಂಬಂಧಿಸಿದಂತೆ ಯುವಕನೊಬ್ಬನನ್ನು ಸ್ಕೂಟರ್ನಲ್ಲಿ ಹಿಂಬಾಲಿಸಿಕೊಂಡು ಬಂದ ಬಾಲಕರಿಬ್ಬರು ಲಾಂಗ್ ನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಐಜೂರಿನ ಯಾಕುಬ್ಖಾನ್ ವೃತ್ತದಲ್ಲಿ ಇತ್ತೀಚೆಗೆ ನಡೆದಿದೆ. ಘಟನೆಯ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಹಲ್ಲೆ ನಡೆಸಿದ್ದಾರೆ.

ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ, ಪೀಠ, ಬೆಂಗಳೂರು, ಕರ್ನಾಟಕ ಇವರ ಎದುರು

(ಮೂಲ ನ್ಯಾಯವ್ಯಾಪ್ತಿ) ಸಿಪಿ (ಸಿಎಎ) ನಂ. 22/ಬಿಬಿ/2024 ಸಿಪಿ (ಸಿಎಎ) ನಂ. 19/ಬಿಬಿ/2023 ಜೊತೆ ಸಂಪರ್ಕ ಹೊಂದಿದೆ

ಸೆಕನ್ 230 ರಿಂದ 232 ರ ವಿಷಯದಲ್ಲಿ ವ ಕಂಪನಿಗಳ ಕಾಯದೆ 2013 ("ಕಾಯದೆ") ಜೊತೆಗೆ ಓದಿಕೊಂಡಂತೆ ಅನ್ವಯವಾಗುವ ಇತರ ನಿಬಂಧನೆಗಳು ಜೊತೆಗೆ ಕಂಪನಿಗಳು (ರಾಜಿಗಳು, ವ್ಯವಸ್ಥೆಗಳು ಮತ್ತು ಸಂಯೋಜನೆಗಳು) ನಿಯಮಗಳು, 2016 ಮತ್ತು ಸ್ಕೀಮ್ ಆಫ್ ಅಮಲ್ಲಮೇಶನ್ ವಿಷಯದಲ್ಲಿ

ಸಮಿ-ಸಬಿನಾ ಗ್ರೂಪ್ ಲಿಮಿಟೆಡ್ನ ಸ್ತೀಮ್ ಆಫ್ ಅರೇಂಚ್ ಮೆಂಟ್ ವಿಷಯದಲ್ಲಿ (ಹಿಂದೆ ಸಾಮಿ ಲ್ಯಾಬ್ಸ್ ಲಿಮಿಟೆಡ್) ("SSGL ಅಥವಾ ಡಿಮರ್ಜ್ಡ್ ಕಂಪನಿ") ಮತ್ತು SJN ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್

ಮತ್ತು

("SJNRPL ಅಥವಾ ಫಲಿತಾಂಶದ ಕಂಪನಿ") ಮತ್ತು ಅವರ ಆಯಾ ಷೇರುದಾರರು ಮತ್ತು ಸಾಲಗಾರರು ಸಮಿ–ಸಬಿನ್ಸಾ ಗ್ರೂಪ್ ಲಿಮಿಟೆಡ್ 19/1 & 19/2 ನಲ್ಲಿ ನೋಂದಾಯಿತ ಕಚೇರಿ ಪೀಣ್ಯ ಕೈಗಾರಿಕಾ ಪ್ರದೇಶ 2ನೇ ಹಂತ

SJN ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್ ಪೀಣ್ಯ ಇಂಡಸ್ಪಿಯಲ್ ಏರಿಯಾ, 2ನೇ ಹಂತದಲ್ಲಿ ನೋಂದಾಯಿತ ಕಚೇರಿ, ಜೊಕ್ಕಸಂದ್ರ ಗ್ರಾಮ ಬೆಂಗಳೂರು-560058.

(...ಫಲಿತಾಂಶದ ಕಂಪನಿ/ಅರ್ಜಿದಾರ ಕಂಪನಿ-2) ವಿವರಿಸುವ ಜಾಹೀರಾತು [ನಿಯಮ 35 ನೋಡಿ] ಅರ್ಜಿಯ ಸೂಚನೆ

ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 230 ರಿಂದ 232 ರ ಅಡಿಯಲ್ಲಿ, ಸಮಿ–ಸಬಿನ್ಸಾ ಗ್ರೂಪ್ ಲಿಮಿಟೆಡ್ (ಇನ್ನು ಮುಂದೆ "ಡಿಮರ್ಜ್ಡ್ ಕಂಪನಿ" ಮತ್ತು SJN ಉಲ್ಲೇಖಸಲಾಗುತ್ತದೆ) ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್ (ಇನ್ನು ಮುಂದೆ ಇಲಿತಾಂಶದ ಕಂಸರಿ" ಎರಡು ಉಲ್ಲೇಖಿಸಲಾಗುತ್ತದೆ) ಮೇಲೆ ಹೆಸರಿಸಲಾದ ಅರ್ಜಿದಾರ ಕಂಪನಿಗಳು 04ನೇ ಮಾರ್ಚ್ 2024 ರಂದು ಮಂಡಿಸಿದ್ದು, 03ನೇ ಅಕ್ಟೋಬರ್, 2024 ರಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಗೌರವಾನ್ವಿತ ಬೆಂಗಳೂರು ನ್ಯಾಯಮಂಡಳಿಯ ಗೌರವಾಜ್ವರ ಪೀಠದ ಮುಂದೆ ಈ ಅರ್ಜಿಯನ್ನು ಅಂತಿಮ ವಿಗಾಗಡಿಸಲಾಗಿದೆ. ಬೆಂಬಲಿಸಲು ಬಯಸುವ ಯಾವುದೇ ವ್ಯಕ್ತಿ ಅಥವಾ ಹೇಳಲಾದ ಅರ್ಜಿಯನ್ನು ವಿರೋಧಿಸುವ ಯಾವುದೇ ವ್ಯಕ್ತಿಯು ತಮ್ಮ ಬೆಂಬಲ ಅಥವಾ ವಿರೋಧವನ್ನು ಮೂರಕ ತಮ್ಮ ಬೆಂಬಲ ಅ ದಾಖಲೆಗಳೊಂದಿಗೆ ನೋಟೀಸಿನ ರಾಖ್ಯರಣದಾಗಿ ತಮ್ಮ ಪ್ರತಿನಿಧಿಯ ಅಥವಾ ಶಾವು ಸ್ವತಃ ಸಹಿ ಮಾಡಿ, ಆರ್ಜಿರಾರರ ಕಾನೂನು ಪ್ರತಿನಿಧಿಗೆ, ಈ ಕೆಳಗಿನ ವಿಳಾಸಕ್ಕೆ ವಿಚಾರಣೆಯ ಎರಡು ದಿನ ಅಥವಾ ಆದಕ್ಕೂ ಮೊದಲು ತಲುಮವಂತೆ ಕಳುಹಿಸಬೇಕು. ಒಂದು ವೇಳೆ ವಿರೋಧಿಸುವುದಾದರೆ, ಯಾವ ಆಧಾರದ ಮೇಲೆ ವಿರೋಧವನ್ನು ತಿಳಿಸಿ, ಅದರ ಪ್ರತಿಯನ್ನು ಅರ್ಜಿಯ ಜೊತೆ ಅಪಿಡವಿಟ್ ಶ್ರತಿಯನ್ನು ಅರ್ಜಿಯ ಜೊತೆ ಲಗತ್ತಿಸಿ, ಕಳುಹಿಸಬೇಕು. ಅರ್ಜಿಯ ಪ್ರತಿಯು ಕೆಳಸಹಿದಾರರಲ್ಲಿ ಲಭ್ಯವಿದ್ದು, ನಿಗದಿತ ಶುಲ್ಕವನ್ನು ಪಾವತಿಸಿ, ಅದನ್ನು ಅಗತ್ಯವಿದ್ದವರು ಪಡೆದುಕೊಳ್ಳಬಹುದು. ದಿನಾಂಕ: ಆಗಸ್ಟ್ 21, 2024

(ಅರ್ಜಿದಾರರ ಕಾನೂನು ಪತಿಸಿಧಿ) ವಿಳಾಸ: #496/4, 2ನೇ ಮಹಡಿ, 10ನೇ ಕ್ರಾಸ್ ಬಾಷ್ಯಂ ಸರ್ಕಲ್ ಹತ್ತಿರ, ಸದಾಶಿವನಗರ ಬೆಂಗಳೂರು – 560080.

ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಅಮಿಟೆಡ್ ಲಾರಾಯತ ಕಷೇರಿ : ಕಚೇರಿ ನಂ.123, ಅಂಗಪ್ಪ ನಾಯ್ಡನ್ ಬೀದಿ, ಚೆನೈ – 600 00 SHRIR 🖍 M ಪ್ರಧಾನ ಕಚೇರಿ : ಲೆವೆಲ್-3, ವೊಕಾರ್ಟ್ ಟರ್ಸ್, ಈಸ್ಟ್ ವಿಂಗ್ ಸಿ-2 ಬ್ಲಾಕ್,

OUSING FINANCE ಬಾಂದ್ರಾ, ಕುರ್ಲಾ ಕಾಂಪ್ಲೆಕ್ಸ್, ಬಾಂದ್ರಾ (ಪೂರ್ವ), ಮುಂಬೈ-400051, ವೆಬ್ಸ್ಟೆಟ್ : https://www.shriramhousing.in

ಆದಾಗ್ಯೂ, ಈ ಕೆಳಸಹಿದಾರರು 2002ರ ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ಕಿ ಜಾರಿ ಕಾಯ್ದೆಯಡಿ (ಮೇಲಿನ ಕಾಯ್ದೆ) ಇರುವ ಅವಕಾಶಗಳಡಿ ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಸ್ಎಚ್ಎಫ್ಎಲ್)ನ ಅಧಿಕೃತ ಅಧಿಕಾರಿಯಾಗಿರುತ್ತಾರೆ ಹಾಗೂ 2002 ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ (ಮೇಲಿನ ನಿಯಮಗಳು) ಅಧಿನಿಯಮ 3 ರಲ್ಲಿ ಓದಿಕೊಂಡಂತೆ ಮೇಲಿನ ಕಾಯ್ದೆಯ ಸೆಕ್ಷನ್ 13(12) ರಡಿ ಅವರಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು ಚಲಾಯಿಸಿ ಸಾಲಗಾರರಿಗೆ ತಗಾದೆ ನೋಟಿಸನ್ನು ಜಾರಿಗೊಳಿಸಿ ಈ ಕೆಳಗಿನ

ಸಾಲಗಾರರು ಸದರಿ ಮೊತ್ತವನ್ನು ಮರು-ಪಾವತಿಸಲು ವಿಫಲರಾದ ಕಾರಣ, ಈ ಮೂಲಕ ಸಾಲಗಾರರಿಗೆ ಮತ್ತ ಸಾಮಾನ್ಯ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಈ ಕೆಳಸಹಿದಾರರಾದ ಎಸ್ಎಚ್ಎಫ್ಎಲ್ ನ ಅಧಿಕೃತ ಅಧಿಕಾರಿಯವರು ಕಾಯ್ದೆಯ ಸೆಕ್ಷನ್ 13 (4) ರಡಿ ಮೇಲಿನ ನಿಯಮಗಳ ಅಧಿನಿಯಮ 8 ರಲ್ಲಿ ಓದಿಕೊಂಡಂತೆ ಅವನಿಗೆ/ಅವಳಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ಈ ಕೆಳಗೆ ವಿವರಿಸಲಾದ ಅಡಮಾನ ಮಾಡಲಾದ ಸ್ವತ್ತುಗಳನ್ನು ದಿನಾಂಕ 21 ಆಗಸ್ಟ್ 2024 ರಂದು ಸಾಂಕೇತಿಕವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ.

ಕೋಷ್ಠಕದಲ್ಲಿ ವಿವರಿಸಿರುವಂತೆ ತಗಾದೆ ನೋಟಿಸಿನಲ್ಲಿ ವಿವರಿಸಿರುವ ಮೊತ್ತವನ್ನು ಮರು-

ಸಾಲಗಾರರ ಹೆಸರು ಮತ್ತು ವಿಆಾಸ

1. ಶ್ರೀಮ3. ತಾನಿಯಾ ಖಾನ್ ಗಂಡ ಶಾಹೆ ಅಬ್ರಾರ್, ವಾಸ : ನಂ. 199/34, 1ನೇ ಮಹಡಿ, 10ನೇ ಕ್ರಾಸ್, ಹೊಂಬೇಗೌಡ ಶಾಲೆಯ ಎದುರು, ವಿಲ್ಲನ್ ಗಾರ್ಡನ್, ಬೆಂಗಳೂರು, ಕರ್ನಾಟಕ - 560027

ಹಾಗೂ : ಲೈಮ್ ಇಂಡಿಯಾ ಮೇಕಪ್ ಸ್ಪುಡಿಯೋ, ನಂ. 189/34, ರೆಡ್ ಫೀಲ್ಡ್ ಎದುರು, ವಿಲ್ಲನ್ ಗಾರ್ಡನ್, ಬೆಂಗಟೂರು, ಕರ್ನಾಟಕ - 560027.

ಶ್ರೀ ಶಾಹೆ ಅಚ್ರಾರ್ ತಂದೆ ಮೊಹಮ್ಮದ್ ಇಚ್ರಾಹಿಂ,
 ನಂ. 199/34, 1ನೇ ಮಹಡಿ, 10ನೇ ಕ್ರಾಸ್, ಹೊಂಬೇಗೌಡ ಶಾಲೆ ಎದುರು, ವಿಲ್ಲನ್ ಗಾರ್ಡನ್,

ಹಾಗೂ : ಓವರ್'ಸೀಸ್ ಬಜುಕೇಷನ್ & ರಿಸರ್ಚ್ ಫೌಂಡೇಷನ್, ನಂ. 21, ಫ್ಲಾಟ್ ಸಂಖ್ಯೆ 201, ತ್ರಿಗುಣ ಏಲಾನ್, 2ನೇ ಮಹಡಿ, ಹೊಸೂರು ಮುಖ್ಯ ರಸ್ತೆ. ಅರೆಕೆಂಪನಹಣ್ಣ, ಮಾವಣ್ಣ,

ಬೆಂಗಳೂರು, ಕರ್ನಾಟಕ - 560027. ತಗಾದೆ ನೋಟಸ್ ಪ್ರಕಾರ ಬಾಕಿ ಇರುವ ಮೊತ್ತ

ರೂ. 89,26,611/-(ರೂಪಾಯಿ ಎಂಭತ್ತೊಂಭತ್ತು ಲಕ್ಷ ಇಪ್ಪತ್ತಾರು ಸಾವಿರ ಆರು ನೂರ ಹನ್ನೊಂದು ಮಾತ್ರ

ದಿನಾಂಕ: 06-06-2024 ರಂತೆ **ಸಾಲದ ಖಾತೆ ಸಂಖ್ಯೆ: SHLHBANA**0000735 ಬಡ್ಡಿಯೊಂದಿಗೆ, ರಚನಾತ್ಮಕ ದರ, ನೋಟೀಸ್ ಸ್ಪೀಕರಿಸಿದ ದಿನದಿಂದ 60 ದಿನಗಳೊಳಗೆ.

ಭದ್ರತಾ ಸ್ವತ್ತಿನ ವಿವರ

ೂನುಸೂಚಿ "ಎ" ಆಸ್ತಿ : ಸ್ವತ್ತಿನ ಎಲ್ಲ ಭಾಗ—ವಿಭಾಗ ಸೇರಿ ಪ್ರಸ್ತುತ ಹೊಸ ಸಂಖ್ಯೆ 21 ಹೊಂದಿರು ಭೂಮಿ ಮತ್ತು ಹಳೆಯ ರಚನೆಗಳನ್ನು ಒಳಗೊಂಡಿರುವ ವಸತಿ ರಹಿತ ಆಸ್ತಿ, ಹಿಂದೆ ಆಸ್ತಿ ಹೊಂದಿರುವ ಸಂಖ್ಯೆ : 21, 30/1, 33 ಮತ್ತು 66, ಅರೆಕೆಂಪನಹಳ್ಳಿ, ಪ್ರಸ್ತುತ ಅಧಿಕಾರ ವ್ಯಾಪ್ತಿ ಬಿಬಿಎಂಪಿ ವಾರ್ಡ್ ಸಂಖ್ಯೆ : 61, ಮಾವಳ್ಳಿ, ವಿಶಿಷ್ಟ ಪಿಐಡಿ ಸಂಖ್ಯೆ, 61–51–21. ಪೂರ್ವದಿಂದ ಪಶ್ಚಿಮಕ್ಕೆ 70 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 160 ಅಡಿ ಆಸ್ತಿಯ ಭೂಮಿ, ಸಂಪೂರ್ಣವಾಗಿ 11,200 ಚದರ ಅಡಿ ಅಳತೆ ಮತ್ತು ಚಕ್ಕುಬಂದಿ : ಪೂರ್ವಕ್ಕೆ : ಖಾಸಗಿ ರಸ್ತೆ, ಪಶ್ಚಿಮಕ್ಕೆ : ಖಾಸಗಿ ಆಸ್ತಿ, ಉತ್ತರಕ್ಕೆ : ಹೊಸೂರು ಮುಖ್ಯರಸ್ತೆ ಮತ್ತು ದಕ್ಷಿಣಕ್ಕೆ : ಖಾಸಗಿ ಆಸ್ತಿ.

ಅನುನೂಚೆ 'ಜ' ಆಸ್ತಿ : 4.92% 459 ಚದರ ಅಡಿ,(ಅಂದಾಜು) ಅವಿಭಜಿತ ಪಾಲು. ಹಕ್ಕು,ಶೀರ್ಷಿಕೆ, ಆಸಕ್ತಿ ಮತ್ತು ಅನುಸೂಚಿ 'ಎ'

ಆಸ್ತಿಯಲ್ಲಿ ಮಾಲೀಕತ್ವ

ಅನುಸೂಜೆ "ಹಿ" ಅಷ್ಟಿ : ಎಲ್ಲಾ ವಸತಿಯೋಗ್ಯ ಅಪಾರ್ಟಮೆಂಟ್ ಪ್ಲಾಟ್ ನಂ. 201. 2ನೇ ಮಹಡಿಯಲ್ಲಿ, "ಆರ್ಎನ್ಜಿ ಎಲೈಟ್ ಐಕಾನ್" ಅಪಾರ್ಟಮೆಂಟ್ 1387 ಚದರ ಅಡಿ ಅಳತೆ (ಅಂದಾಜು) ಸೂಪರ್ ಬಿಲ್ಟ್ ಅಪ್ ಪ್ರದೇಶ, ಸರಿಸುಮಾರು ಸಾಮಾನ್ಯ ಪ್ರದೇಶಗಳು, ಹಾದಿಗಳು, ಲಾಬಿಗಳು, ಮೆಟ್ಟಿಲುಗಳು ಮತ್ತು ಸಾಮಾನ್ಯ ಬಳಕೆಯ ಇತರ ಪ್ರದೇಶಗಳಲ್ಲಿ ಅನುಪಾತದ ಪಾಲು ಸ್ವಿಲ್ಟ್ ಪ್ಲೋರ್ ನಲ್ಲಿ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಜೊತೆಗೆ ಅಪಾರ್ಟಮೆಂಟ್, ಚಕ್ಕುಬಂಧಿ : ಪೂರ್ವಕ್ಕೆ : ಅಪಾರ್ಟಿಮೆಂಟ್ ಸಂಖ್ಯೆ 202 ಆರ್ಎನ್ಜಿ ಎಲೈಟ್ ಐಕಾನ್ 2ನೇ ಮಹಡಿ, ಪಶ್ಚಿಮಕ್ಕೆ : ಖಾಸಗಿ ಸ್ವತ್ತು, ಉತ್ತರಕ್ಕೆ : ಹೊಸೂರು ರಸ್ತೆ ಮತ್ತು ದಕ್ಷಿಣಕ್ಕೆ : ಅಪಾರ್ಟಮೆಂಟ್ ನಂ. 205 ಆರ್ಎನ್ಜಿ

ಎಲ್ಲ ಸಾಮಾನ್ಯ ಸಾರ್ವಜನಿಕರಿಗೂ ಈ ನೋಟಿಸ್ ಜಾರಿಗೊಳಿಸುವುದರ ಮೂಲಕ ಎಚ್ಚರಿಸುವುದೇನೆಂದರೆ ಎಸ್ಎಚ್ಎಫ್ಎಲ್ನ ಅಧಿಕೃತ ಅಧಿಕಾರಿಯು ಕಾನೂನು ಪ್ರಕಾರ ಮೇಲ್ತಾಣಿಸಿದ ಸ್ಥಿರಾಸ್ತಿಗಳನ್ನು ಸಾಂಕೇತಿಕವಾಗಿ ಸ್ವಾಧೀನಪಡಿಸಿಕೊಂಡಿರುತ್ತಾರೆ ಹಾಗೂ ಸಾಲಗಾರರು ಅಥವಾ ಇನ್ಯಾವುದೇ ವ್ಯಕ್ತಿಯಾಗಲೀ ಈ ನೋಟಿಸ್ ಸ್ವೀಕರಿಸಿದ ನಂತರ ಎಸ್ಎಚ್ಎಫ್ಎಲ್ ನವರ ಲಿಖಿತ ಪೂರ್ವಾನುಮತಿ ಇಲ್ಲದೇ ಯಾವುದೇ ರೀತಿಯಿಂದ ಅಂದರೆ ಮಾರಾಟದ ಮೂಲಕವಾಗಲೀ, ಭೋಗ್ಯ ಅಥವಾ ಬೇರೆ ರೀತಿಯ ವ್ಯವಹಾರದ ಮೂಲಕವಾಗಲೀ ವರ್ಗಾಯಿಸುವಂತಿಲ್ಲ ಹಾಗೂ ಈ ನೋಟಿಸಿನಲ್ಲಿ ಉಲ್ಲೇಖಸಲಾದ ಮೇಲಿನ ಸ್ವತ್ತುಗಳನ್ನು ಬೇರ್ಪಡಿಸುವುದಾಗಲೀ ಮಾಡುವಂತಿಲ್ಲ. ಕಾಯ್ದೆಯ ಸೆಕ್ಟನ್ 13 ರ ಉಪವಿಭಾಗದ (8) ನಿಬಂಧನೆಗಳಗೆ, ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ

ಪ್ರೇಮಕ್ಕೆ ಎದುರಾಗಿದ್ದು ಮನೆಗಳವರ ವಿಷಯ ಐದು ತಿಂಗಳ ಹಿಂದೆ ಎರಡೂ ಮನೆಯವರಿಗೂ ವಿರೋಧ ಮಾತ್ರವಲ್ಲ, ಯುವತಿಗೆ ಗೊತ್ತಾದ ಹಿನೈಲೆಯಲ್ಲಿ ಗಲಾಟೆ ನಡೆದ ಪರಿಣಾಮ, ಪ್ರೇಮಿಗಳು ಮನೆ ಬಿಟ್ಟು ಓಡಿ ಹೋಗಿದ್ದರು. 17 ವರ್ಷ. ಪ್ರೇಮಿಗಳು ಮನೆ ಬಿಟ್ಟು

ಬೇಲ್ ಮೇಲೆ ಪ್ರಿಯಕರ ಹೊರಗಡೆ ಬಂದಿದ್ದ.

ಮೈಸೂರು ಪೆಟ್ರೋ ಕೆಮಿಕಲ್ಸ್ ಅಮಿಟೆಡ್

CIN: L24221KA1969PLC001799 ನೋಂದಾಯತ ಕಜೇರಿ: ಡಿ-4, ಜ್ಯೋತಿ ಕಾಂಪ್ಲೆಕ್ಸ್, 134/1, ಇನ್ಫಂಟ್ರಿ ರಸ್ತೆ, ಬೆಂಗಳೂರು-560 001. ದೂರವಾಣಿ : 080-22868372 ಇ-ಮೇಲ್ : mpcl@mysorepetro.com ; ವೆಬ್ಸೈಟ್ : www.mysorepetro.com 54ನೇ ವಾರ್ಷಿಕ ಸಾಮಾನ್ಯ ಸಭೆ, ಪುಸ್ತಕ ಮುಚ್ಚುವಿಕೆ ಮತ್ತು ಇ-ಮತದಾನದ ಸೂಚನೆ

ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (CIN L24221KA1969PLC001799) ("ದಿ ಕಂಪನಿ") 54ನೇ ವಾರ್ಷಿಕ ಸಾಮಾನ್ಯ ಸಭೆ (AGM) 19ನೇ ಸೆಪ್ಟೆಂಬರ್, 2024 ರಂದು ಗುರುವಾರ ಮಧ್ಯಾಹ್ನ 3.00 ಗಂಟೆಗೆ ನಡೆಯಲಿದೆ ಎಂದು ಈ ಮೂಲಕ ಸೂಚನೆ ನೀಡಲಾಗಿದೆ. ವಿಡಿಯೋ ಕಾನರೆನ್ (VC) / ಇತರೆ ಆಡಿಯೋ ವಿಷುಯಲ್ ಮೀನ್ಸ್ (OVAM) ಮೂಲಕ, ವ್ಯವಹಾರಗಳನ್ನು ವ್ಯವಹರಿಸಲು, 24ನೇ ಆಗಸ್ಟ್, 2024 ರಂದು ವಿದ್ಯುನ್ಮಾನವಾಗಿ ಕಂಪನಿಯ ಸದಸ್ಯರಿಗೆ ಕಳುಹಿಸಲಾದ AGM ನ ಸೂಚನೆಯಲ್ಲಿ ಸೂಚಿಸಲಾಗಿದೆ. AGM ಮತ್ತು ವಾರ್ಷಿಕ ವರದಿಯ ಸೂಚನೆಯು ಕಂಪನಿಯ ವೆಬ್ಸೈಟ್ ಗಳಲ್ಲಿ ಲಭ್ಯವಿದೆ ಅಂದರೆ www.mysorepetro.com ಮತ್ತು ಸ್ಟಾಕ

ಎಕ್ಕ್ ಚೇಂಜ್ ಅಚಿದರೆ ಬಿ.ಎಸ್.ಇ. ಲಿಮಿಟೆಡ್ www.bseindia.com ಮತ್ತು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ("NSDL") vww.evoting.nsdl.com ನಲ್ಲಿ ಲಭ್ಯವಿದೆ. AGM ಗೆ ಸೇರುವ ಸೂಚನೆಗಳನ್ನು AGM ನ ಸೂಚನೆಯಲ್ಲಿ ನೀಡಲಾಗಿದೆ -ವೋಟಂಗ್ ಸೌಲಭ್ಯವನ್ನು ಒದಗಿಸಲು ಕಂಪನಿಯು NSDLನ ಸೇವೆಗಳನ್ನು ತೊಡಗಿಸಿಕೊಂಡಿದ್ದು. ಎಲ್ಲಾ ಸದಸ್ಯರಿಗೆ ತಿಆಸಲಾಗಿದೆ : ರಿಮೋಟ್ ಇ–ವೋಟಿಂಗ್ ಸೋಮವಾರ, 16ನೇ ಸೆಪ್ಟೆಂಬರ್, 2024 ರಂದು ಬೆಳಗ್ಗೆ 9.00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಬುಧವಾರ

18ನೇ ಸೆಪ್ಟೆಂಬರ್, 2024 ರಂದು ಸಂಜೆ 5.00 ಗಂಟೆಗೆ ಕೊನೆಗೊಳ್ಳುತ್ತದೆ. ಅದರ ನಂತರ, ರಿಮೋಟ್ ಇ-ವೋಟಿಂಗ್ ಮಾಡ್ಯೂಲ್ ಅನ್ನು ನಿಷ್ಠಿಯಗೊಳಿಸಲಾಗುತ್ತದೆ. AGM ಸಮಯದಲ್ಲಿ ಇ-ವೋಟಿಂಗ್ ವ್ಯವಸ್ಥೆಯ ಸೌಲಭ್ಯವನ್ನು ಸಹ ಲಭ್ಯಗೊಳಿಸಬೇಕು. ವಿಸಿ/ಒಎವಿಎಂ ಮೂಲಕ ಸಭೆಗೆ ಹಾಜರಾಗುವ ಸದಸ್ಯ ಮತ್ತು ಎಜಿಎಂಗೆ ಮುಂಚಿತವಾಗಿ ರಿಮೋಟ್ ಇ-ವೋಟಿಂಗ್ ಮೂಲಕ ತಮ್ಮ ಮತಗಳನ್ನು ಚಲಾಯಿಸದಿರುವವರು ಮತ್ತು ಮತದಾನದಿಂದ ನಿರ್ಭಂಧಿಸದಿರುವವರು ಎಜಿಎಂ ಸಮಯದಲ್ಲಿ ಇ–ಮತದಾನ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

AGM ನಲ್ಲಿ ರಿಮೋಟ್ ಇ-ವೋಟಿಂಗ್ ಅಥವಾ ಇ-ವೋಟಿಂಗ್ ಮೂಲಕ ಮತ ಚಲಾಯಿಸುವ ಅರ್ಹತೆಯನ್ನು ನಿರ್ಧರಿಸುವ ಕಟ್-ಆಫ್ ದಿನಾಂಕ ಗುರುವಾರ, 12 ಸೆಪೆಂಬರ್, 2024. ಹೆಸರು ಹೊಂದಿರುವ ವ್ಯಕ್ತಿ ಸದಸ್ಯರ ರಿಜಿಸ್ಟ್ ರನಲ್ಲಿ ಅಥವಾ ಕಟ್-ಆಫ್ ದಿನಾಂಕದಂದು ತೇವಣಿಗಳೊಂದಿಗೆ ನಿರ್ವಹಿಸಲಾದ ಲ್ಲಾಭದಾಯ ಮಾಲೀಕರ ರಿಜಿಸ್ಟಾರ್ನಲ್ಲಿ ದಾಖಲಿಸಲಾಗಿದೆ ಎಜಿಎಂ ಸಮಯದಲ್ಲಿ ರಿಮೋಟ್ ಇ-ವೋಟಿಂಗ್ ಅಥವಾ ಇ-ವೋಟಿಂಗ್ ಸೌಲಭ್ಯವನ್ನು

ಪಡೆಯಲು ಅರ್ಹರಾಗಿರುತ್ತಾರೆ; ಎಲೆಕ್ಟಾನಿಕ್ ವಿಧಾನಗಳ ಮೂಲಕ AGM ನ ಸೂಚನೆಯನ್ನು ಕಳುಹಿಸಿದ ನಂತರ ಕಂಪನಿಯ ಸದಸ್ಯರಾಗುವ ಮತ್ತು ಕಟ್–ಆಫ್ ದಿನಾಂಕದಂದ ಷೇರುಗಳನ್ನು ಹೊಂದಿರುವ ವ್ಯಕ್ತಿಯು evoting@nsdl.com ನಲ್ಲಿ ವಿನಂತಿಯನ್ನು ಕಳುಹಿಸುವ ಮೂಲಕ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು

ು ಮಾವುದೇ ಪ್ರಶ್ನೆಗಳಿದ್ದಲ್ಲಿ, ನೀವು ಸದಸ್ಯರಿಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (FAQs) ಮತ್ತು www.evoting.nsdl.com ನ ಡೌನ್ಲೋಡ್ ವಿಭಾಗದಲ್ಲಿ ಭ್ಯವಿರುವ ಇ–ವೋಟಿಂಗ್ ಬಳಕೆದಾರರ ಕೈಪಿಡಿಯನ್ನು ನೀವು ಉಲ್ಲೇಖಿಸಬಹುದು ಅಥವಾ 022-4886 7000 ಗೆ ಕರೆ ಮಾಡಿ ಅಥವಾ evoting ನಲ್ಲಿ ನಿನಂತಿಯನ್ನು evoting@nsdl.comಗೆ ಕಳುಹಿಸಬಹುದು ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ಕಂಪನಿಯೊಂದಿಗೆ ತಮ್ಮ ಇ–ಮೇಲ್ ವಿಳಾಸಗಳನ್ನು ನೋಂದಾಯಿಸದೆ ಇರುವ

ವಾರ್ಷಿಕ ವರದಿ 2023-24 ಮತ್ತು / ಅಥವಾ ಇ–ವೋಟಿಂಗ್ ಸೇರಿದಂತೆ VC / OAVM ಸೌಲಭ್ಯದ ಮೂಲಕ AGM ಗೆ ಸೇರಲು ಲಾಗಿನ್ ುವರಗಳೊಂದಿಗೆ AGM ನ ಸೂಚನೆಯನ್ನು ಪಡೆಯಬಹುದು. , ಫೋಲಿಯೋ ಸಂಖ್ಯೆಯನ್ನು ನಮೂದಿಸುವ ವಿನಂತಿ ಪತ್ರದ ಸ್ಕ್ಯಾನ್ ಮಾಡಿದ ಪ್ರತಿಯನ್ನು ಕಳುಹಿಸುವ ಮೂಲಕ. ಮತ್ತು Ishah@mysorepetro.com ನಲ್ಲಿ ಕಂಪನಿಗೆ ಇಮೇಲ್ ಮೂಲಕ PAN ಮತ್ತು ಆಧಾರನ ಹೆಸರು, ಸ್ವಯಂ–

IGM ಉದ್ದೇಶಕ್ಕಾಗಿ ಮತ್ತು 2023-24 ಆರ್ಥಿಕ ವರ್ಷಕ್ಕೆ ಲಾಭಾಂಶ ಪಾವತಿಗಾಗಿ ಸದಸ್ಯರ ನೋಂದಣಿ ಮತ್ತು ಕಂಪನಿಯ ಷೇರು ವರ್ಗಾವಃ ಪುಸ್ತಕವು ಶುಕ್ರವಾರ 13ನೇ ಸೆಪ್ಟೆಂಬರ್, 2024 ರಿಂದ ಮಂಗಳವಾರ 17ನೇ ಸೆಪ್ಟೆಂಬರ್, 2024 (ಎರಡೂ ದಿನಗಳನ್ನು ಒಳಗೊಂಡಂತೆ) ಮುಚ್ಚಿರುತ್ತದೆ ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿರುವ SEBI ಸುತ್ತೋಲೆಗಳ ಅನುಸಾರವಾಗಿ, AGM ನಲ್ಲಿ ಅನುಮೋದಿಸಿದರೆ, ಲಾಭಾಂಶವನ್ನು ಎಲೆಕ್ಟಾನಿಕ್

ಮೋಡ್ ಮೂಲಕ ಮಾತ್ರ ಪಾವತಿಸಲಾಗುತ್ತದೆ. ನೋಟಸ್ನಲ್ಲಿ ನಿರ್ದಿಷ್ಟವಾಗಿ ನಿರ್ದಿಷ್ಟಪಡಿಸಿದಂತೆ ಸದಸ್ಯರು ತಮ್ಮ ಬ್ಯಾಂಕ್ ವಿವರಗಳನ್ನು ಮೈಸೂರು ಪೆಟ್ರೋ ಕೆಮಿಕಲ್ಸ್ ಅಮಿಟಿಡ್

ಸದಸ್ಯತ್ವ ಸಂಖ್ಯೆ : A57600

ಸಹಿ/ ಲಾಜ್ದ ಶಾ ಕಂಪನಿ ಕಾರ್ಯದರ್ಶಿ

CMYK

ಭದ್ರತಾ ಸ್ವತ್ತುಗಳನ್ನು ಪಡೆದುಕೊಳ್ಳಲು ಸಾಲಗಾರರಿಗೆ ಸೂಚಿಸಲಾಗಿದೆ.

ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಅಮಿಟಿಡ್ ದಿನಾಂಕ : 21-08-2024